

ವಚನ ಸಾಹಿತ್ಯದಲ್ಲಿ ಬಂಡಾಯ ಮನೋಧೋರಣೆ

ಡಾ. ಸಂಗಮೇಶ ಎಸ್. ಗಳೆ

ಮುಖ್ಯಸ್ಥರು

ಕನ್ನಡ ವಿಭಾಗ

ಟಿ.ಎಂ.ಎ.ಇ.ಎಸ್. ಅಕಾಡೆಮಿ ಆಫ್ ಸ್ನೇಸ್

ಆಂಡ್ರ ಕಾಮರ್‌ ಕಾಲೇಜು

ಹೊಸಪೇಟೆ.

Article Link: <https://aksharasurya.com/2023/06/sangamesh-s-gani/>

ಪ್ರತಿಯೊಂದು ಜೀವಿಯೂ ತನ್ನ ಅಸ್ತಿತ್ವಕ್ಕೆ ಧಕ್ಕೆಯಂಟು ಮಾಡುವ ಯಾವುದೇ ಪ್ರತಿ ಜೀವಿಯ ಉಪಟಳ, ಮನಸ್ಸನ್ನು ಹಿಂಸಿಸುವ ಸಂಗತಿಗಳ ವಿರುದ್ಧ ಪ್ರತಿರೋಧ ಒಡ್ಡುವುದರ ಮೂಲಕ ತನ್ನ ಉಳಿವಿಗೆ ಪ್ರಯತ್ನಿಸುತ್ತದೆ. ವ್ಯಕ್ತಿತವಾಗಿ ಹುಟ್ಟಿಕೊಳ್ಳುವ ಪ್ರತಿರೋಧ ಸಾಮುದಾಯಿಕ ಸ್ವರೂಪವನ್ನು ಪಡೆದುಕೊಂಡಾಗ ಅದು ಬಂಡಾಯವನಿಸುತ್ತದೆ. ಸದುದ್ದೇಶರಹಿತವಾಗಿರುವ ಯಾವ ಪ್ರತಿರೋಧವೂ ಬಂಡಾಯವನಿಸದು. ವ್ಯಕ್ತಿ ತನ್ನ ಮಿತಿಗಳ ವಿರುದ್ಧ, ತನ್ನ ಕೌರತೆಗಳ ವಿರುದ್ಧ ತಾನೇ ಬಂಡೇಜುವುದರ ಹಿಂದೆ ತನ್ನೇಳಿಗೆಯಿದೆ ಎಂಬ ಅರಿವು ಇರುತ್ತದೆ. ಈ ಅರಿವು ಸಾಮಾಜಿಕ ಬದಲಾವಣೆಯ ಭಾಗವಾಗಿ ಅನಾವರಣಗೊಳ್ಳುವುದೂ ಬಂಡಾಯವೇ ಆಗಿರುತ್ತದೆ. ಸಾಮಾಜಿಕ ಅಪಸ್ವಯಗಳ ವಿರುದ್ಧ ಸೆಂಟೆಸುವ ಈ ಮನೋಭಾವನೆ ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲಿ ಬಂಡಾಯ ಎನ್ನುವುದು ಮೂಲತಃ ಒಂದು ಮನೋಧೋರಣೆ, ಮನೋಧರ್ಮ ಎಂಬುದು ಸ್ವಷ್ಟವಾಗುತ್ತದೆ.

ಮನುಷ್ಯ ಮೂಲತಃ ಬಂಡಾಯಗಾರ. ಬಂಡಾಯದ ಈ ಗುಣ ಪ್ರತಿಯೊಬ್ಬ ವ್ಯಕ್ತಿಯೊಳಗೂ ಜೀವಂತವಾಗಿ, ಜಾಗೃತವಾಗಿರುತ್ತದೆ. ತನ್ನ ವಿರುದ್ಧ ತಾನೇ, ತನ್ನ ಮಿತಿಗಳ ವಿರುದ್ಧ ತಾನೇ ಶೋರ್ಫಡಿಸುವ ಈ ಮನೋಭಾವನೆ ತದನಂತರದಲ್ಲಿ ಸಾಮುದಾಯಿಕ ಹೋರಾಟದ ಸ್ವರೂಪ ಪಡೆದುಕೊಂಡಾಗ ಸಾಮಾಜಿಕ ಸ್ವಾಫ್ಥ್ಯ ಸಾಧ್ಯವಾಗುತ್ತದೆ. ಹಿಂಗಾಗಿ ಬಂಡಾಯ ಎನ್ನುವ ಮನೋಭಾವನೆ, ಮನೋಧರ್ಮವಾಗಿ ಮಾರ್ಪಟ್ಟ ಪರಿಣಾಮವೇ ವಚನ ಸಾಹಿತ್ಯದ ಹುಟ್ಟಿಗೆ ಕಾರಣವಾಯಿತೆನ್ನಬಿಹುದು. ಹನ್ನೆರಡನೆಯ ಶತಮಾನದಲ್ಲಿ

ಕಂಡುಬಂದ ವಚನಸಾಹಿತ್ಯವು ಬಂಡಾಯ ಮನೋಧೋರಣೆಯ ನೆಲೆಗಳಿಂದಲೇ ಜೀವಪದೆದಿದೆ ಎಂಬುದನ್ನು ಯಾರೂ ಅಲ್ಲಗಳೇಯಲಾಗದು.

ಹೀಗಾಗಿ ವಚನ ಸಾಹಿತ್ಯದಲ್ಲಿ ಬಂಡಾಯ ಮನೋಧೋರಣೆಗಳ ಸ್ವರೂಪವನ್ನು ಕುರಿತು ವಿವೇಚಿಸುವ ಉದ್ದೇಶ ಪ್ರಕೃತ ಲೇಖನದಾಗಿದೆ. ಸಾಮಾಜಿಕ ಸ್ಥಿರೀಕರಣವನ್ನು ಧಿಕ್ಕರಿಸಿ ಚಲನಶೀಲತೆಗೆ ತುಡಿದ ವಚನಧಾರೆ ಸಾಫ್ವರವನ್ನು ನಿರಾಕರಿಸಿ ಜಂಗಮಶ್ವದ ದೀಕ್ಷೆ ಪಡೆದುಕೊಂಡಿತು. ವಚನಕಾರಿಗೆ ಸಾಹಿತ್ಯಕ ಉದ್ದೇಶವಿರಲಿಲ್ಲ. ಆದರೆ ತಮ್ಮ ಕಾಲದ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಜಡಶ್ವದ ನಿವಾರಣೆಗೆ ತುಡಿದ ಪರಿಣಾಮ ವಚನಗಳು ಒಬ್ಬಕೆ ಬಹುಆಯಾಮಗಳನ್ನು ಕಾಣಿಸಲು ಯಶ್ಸಿಯಾದವು. ಅಲ್ಲದೆ, ವಚನ ಸಾಹಿತ್ಯ ವಿಶ್ವವ್ಯಾಪಿ ಮನ್ವಾಳೆಗೆ ಪಾತ್ರವಾಯಿತು. ಮನುಷ್ಯನೊಳಗಿನ ಬಂಡಾಯ ತನ್ನ ಕಾಲದ ಸಾಮಾಜಿಕ ಸಂದರ್ಭದೊಳಗಿನಿಂದಲೇ ಹುಟ್ಟಿಕೊಂಡುದರ ಪರಿಣಾಮ ಸಮಾಜ ಸುಧಾರಣೆ ಮತ್ತು ಬದಲಾವಣೆಯನ್ನು ಕನಸುವಂತಾಯಿತು.

ಹನ್ನೆರಡನೆಯ ಶತಮಾನದಲ್ಲಿ ವೈದಿಕಶಾಖಿಯ ಪ್ರಭಾವ, ಕರ್ಮಕೋಯತೆ, ಅಜ್ಞಾನ, ಮೂರಧನಂಬಿಕೆ, ಅಂದಶ್ರದ್ಧೆ, ಅಸಮಾನತೆ, ಜಾಕೀಯತೆ, ವರ್ಗತಾರತಮ್ಯ, ಲಿಂಗಭೇದ ಮುಂತಾದ ಸಮಸ್ಯೆಗಳು ಸಾಮಾಜಿಕ ಬೆಳವಣಿಗೆಗೆ ತೊಡಕಾಗಿದ್ದವು. ಅದಾಗಲೇ ನೆಲೆಗೊಂಡಿದ್ದ ಈ ಬಗೆಯ ಜಾಡ್ಯವನ್ನು ತೊಲಗಿಸಲು ವಚನಕಾರರು ತಮ್ಮ ಹಾಗೂ ತಮ್ಮ ಸುತ್ತಣ ಸಾಮಾಜಿಕ ಬದುಕನ್ನು ಆರೋಗ್ಯವಾಗಿಡಲು ವಚನಗಳ ರಚನೆಗೆ ತೊಡಗಿಕೊಂಡರು. ಹೀಗಾಗಿ ವಚನಗಳಲ್ಲಿ ಬಂಡಾಯ ಮನೋಧೋರಣೆಗಳು ಧಾರ್ಷಾಗಾಗಿ ಕಾಣಿಸುತ್ತವೆ. ವಚನಕಾಲವನ್ನು ಚೆಳವಳಿ ಎಂದು ಪರಿಭಾವಿಸಿದ್ದ ಇದೇ ಹಿನ್ನೆಲೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

“ಬೆಳೆಯವ ಭೂಮಿಯಲೊಂದು ಪ್ರಾಳಯದ ಕಸ ಹುಟ್ಟಿ
ತಿಳಿಯಲೇಯದು ಎಚ್ಚರಲೇಯದು
ಎನ್ನವನುಂಪಂಬ ಕಸವ ಕಿತ್ತು ಸುಲಹಯ್ಯ ಲಿಂಗಕಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ”

ಎಂದು ಬಸವಣ್ಣ ಹೇಳುವುದನ್ನು ಗಮನಿಸಬೇಕು. ತನ್ನೊಳಗಿನ ಕಲ್ಪಶವನ್ನು, ಕೊಳೆಯನ್ನು, ಕಸವನ್ನು ಕಿತ್ತುಗೆಯುವಂತೆ ಬಸವಣ್ಣನವರು ಕೂಡಲಸಂಗನನ್ನು ಬೇದಿಕೊಳ್ಳುತ್ತಾರೆ. ಅಂತರಂಗದಲ್ಲಿನ ಕೊಳೆಯನ್ನು

ಕರ್ಣದುಕೊಳ್ಳಿದ್ದರೆ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಅರಿವು ಇರುವುದರಿಂದಲೇ ತನ್ಮೌಳಗಿನ ಮಿತಿ ಹರಿತು ಆತ್ಮಾವಲೋಕನದ ದಾರಿ ಅನುಸರಿಸುತ್ತಾರೆ ಅವರು. ವ್ಯಕ್ತಿ ತನ್ನತಾನೇ ಪ್ರತಿರೋಧಿಸಿಕೊಳ್ಳುವ ಪರಿಯಲ್ಲಿಯೇ ಬಂಡಾಯವಿದೆ ಎಂಬುದನ್ನು ಬಸವಣ್ಣನವರ ಈ ಮಾತು ಮನಗಣಿಸುತ್ತದೆ.

“ಎನ್ನ ಕಾಯದ ಕತ್ತಲೆ ಕಳಿಯಯ್ಯ
ಎನ್ನ ಮಾಯದ ಮದವ ಮರಿಯಯ್ಯ
ಎನ್ನ ಜೀವದ ಜಂಜಡವ ಮಾಳೆಸಯ್ಯ...”

ಎನ್ನುವ ಅಕ್ಷಮಹಾದೇವಿಯ ಅಂತರಂಗವೂ ತನ್ಮೌಳಗನ್ನು ಅರಿಯುವ ಆತ್ಮನೀರೀಕ್ಷೇಷೆಯ ದಾರಿಯನ್ನು ಅರಹುತ್ತದೆ. ಅಲ್ಲದೆ, “ಬಿಟ್ಟನೆಂದರೆ ಬಿಡದೀ ಮಾಯಿ... ನಿನ್ನ ಮಾಯಿಗೆ ನಾನಂಜುವವಳಿಲ್ಲ” ಎಂಬುದಾಗಿ ತನ್ನನ್ನು ಕಾಡುವ ಮಾಯಿಗೆ ಹೇಳುವ ಅವಳ ಎದೆಗಾರಿಕೆಯಲ್ಲಿ ಪ್ರತಿಭಟನಾ ಭಾಯೆಯಿದೆ. ತನ್ನತಾನರಿಯದ ಹೇರಲು ಯಾರೂ ದೊಡ್ಡವರಾಗು. ವಚನಗಳ ಮೂಲಕವೇ ತಮ್ಮತಾವರಿಯುವ ದಾರಿ ಕಂಡುಹೊಂಡವರು ಶರಣರು. ಆರ್.ಆರ್ ದಿವಾಕರರು “ವಚನಕಾರರು ಸಾಹಿತಿಗಳಲ್ಲ, ಸಾಹಿತ್ಯದ ಅಭ್ಯಾಸಿಗಳಲ್ಲ, ಸಾಹಿತ್ಯ ಸ್ವಜನಯ ಹವಣಿವಳ್ಳುವರಲ್ಲ; ಅವರು ಅಹನಿಕ ತಮ್ಮಂತರಂಗದಲ್ಲಿ ಸತ್ಯವನ್ನು ಶೋಧಿಸುವ ಸಾಧಕರು. ಕಂಡ ಸತ್ಯದಂತೆ ನಡೆಯಲೆಶ್ವಿಸುವರು, ನಡೆದ ಸತ್ಯವನ್ನು ಸರಳವಾಗಿ ನುಡಿದು ಅನ್ವಯಿಗೆ ಸರಿಯಾದ ದಾರಿ ತೋರುವ ಧೀರರವರು” (ವಚನಶಾಸ್ತ್ರ ರಹಸ್ಯ-1936) ಎಂಬುದಾಗಿ ಹೇಳುತ್ತಾರೆ. ಈ ಮಾತು ಸಮಸ್ತ ಶರಣಸಂಕುಲದ ಸಾಂಪ್ರದಾಯಿಕ ಆತ್ಮೋದಾರದ ಮಾರ್ಗವನ್ನು ಅರಹುತ್ತದೆ. ವಚನಕಾರರ ಈ ಸತ್ಯದ ನಡೆ ಮೇಲ್ಮೈಟಕೆ ಆತ್ಮನಿಷ್ಟವೆನಿಸಿದರೂ ಅದರಲ್ಲಿ ಸಮಷ್ಟಿಗೆ ಅಡಗಿರುವುದು ಸ್ವಷ್ಟವಾಗುತ್ತದೆ. ಇದು ಶರಣರು ಅನುಸರಿಸಿದ ಆತ್ಮನಿಷ್ಟತ್ವಕ ಬಂಡಾಯದ ದಾರಿ. ಇದರ ಆಶಯ ಮಾತ್ರ ಸಾಮುದಾಯಿಕ ಹಿತವೇ ಆಗಿದೆ.

ಆ ಕಾಲದಲ್ಲಿ ವೃದ್ಧಿಕಪರಂಪರೆಯ ಪ್ರಭಾವ ತೀವ್ರವಾಗಿತ್ತು. ವಚನಕಾರರು ಪುರೋಧಿತಶಾಂಕ ಪರಂಪರೆಯಲ್ಲಿನ ಯಜ್ಞಯಾಗ, ಮಂತ್ರ ತಂತ್ರ ಇತ್ಯಾದಿ ಗೊಡ್ಡ ಸಂಪ್ರದಾಯಗಳನ್ನು ನೇರವಾಗಿ ವಿರೋಧಿಸಿದರು. ಅಲ್ಲಮಪ್ರಭು;

“ವೇದಗಳಿಂಬವು ಬ್ರಹ್ಮನ ಒಂಟಾಟ
ಶಾಸ್ತಂಗಳಿಂಬವು ಸರಸ್ವತಿಯ ಗೊಡ್ಡಾಟ
ಅಗಮಗಳಿಂಬವು ಮಹಿಯ ಮರುಖಾಟ

ಮರಾಠಿಗಳಿಂಬುವ ಮೊರ್ವದವರ ಹೊಂಡಾಟ

ಇಂತು ಇವನು ಅರಿದವರ ನೇತಿಗಳಿಂದು

ನಿಜದಲ್ಲಿ ನಿಂದಿಪ್ಪಾತನೇ ಗುಹೆಶ್ವರನಲ್ಲಿ ಅಚ್ಚಲಿಂಗೆಕ್ಕನು”

ಎನ್ನುತ್ತಾನೆ. ವೇದಾಗಮ, ಮರಾಠಿ, ಶಾಸ್ತ್ರಗಳನ್ನು ಅನುಸರಿಸುವುದು ನಿರಭರಕ. ಮಾಜಾನುಷ್ಠಾನ ಇತ್ಯಾದಿ ಕ್ರಿಯೆಗಳು ನಿಷ್ಪಾತೋಜಕವಾಗಿದ್ದು, ಶೋಷಣೆಗೆ ಗುರಿಪಡಿಸುವ ಸರಕುಗಳಿಂಬುದಾಗಿ ಎಚ್ಚರಿಸುವ ಅಲ್ಲಮನಲ್ಲಿ ನೇರ ನಿಷ್ಪರ್ಶಯ ಜೊತೆಗೆ ಸಂಪ್ರದಾಯದ ವಿರುದ್ಧ ಸಿದಿದೇಖುವ ಮನೋಭಾವ ಪ್ರಕಟವಾಗಿದೆ.

“ಸೃಜಿಗಳ ಸಮುದ್ರದ ಪಾಲಾಗಲಿ

ಶ್ರುತಿಗಳು ವೈಕುಂಠ ಸೇರಲಿ

ಮರಾಠಿಗಳು ಅಗ್ನಿಯ ಸೇರಲಿ

ಆಗಮಗಳ ವಾಯುವ ಹೊಂಡಲಿ”

ಎಂದು ಸೊನ್ನಲಿಗ ಸಿದ್ಧರಾಮನೂ ಸಹ ವೈದಿಕ ಪರಂಪರೆಯನ್ನು ಪ್ರತಿಭಟಿಸುತ್ತಾನೆ. “ತಪವೆಂಬುದು ಬಂಧನ ನೇಮವೆಂಬುದು ತಗಹು ಶೀಲವೆಂಬುದು ಸೂತಕ...” ಎಂದು ಘಟ್ಟಿವಾಳಿಯ್ಯ ತೀವ್ರವಾಗಿ ಟೇಕಿಸುತ್ತಾನೆ. ಕರ್ಮಾರ್ಥಿಯತೆಯನ್ನು ಕಟ್ಟಿವಾಗಿ ವಿರೋಧಿಸಿದ ವಚನಕಾರರ ಆಶಯ ಇಡೀ ಸಮಾಜದ ಆರೋಗ್ಯ ಸುಧಾರಣೆಯದಾಗಿತ್ತು ಎಂಬುದು ನಿಸ್ಪಂಶಯ.

ಡಾಂಭಿಕತೆ ಮನುಷ್ಯನ ದೊಡ್ಡ ದೌರ್ಬಲ್ಯ. ಭಕ್ತಿಯನ್ನು ತೋರಿಕೆಗೆ ಮಾಡುವ ಮನುಷ್ಯನ ಸ್ವಭಾವದ ವಿರುದ್ಧ ಚಾಟಿ ಬೀಸುವ ಶರಣರು ಸ್ವೇಚ್ಛ ಭಕ್ತಿಯ ಮಹತ್ವವನ್ನ ಸಾರಿದ್ದಾರೆ. “ನೀರ ಕಂಡಲ್ಲಿ ಮುಖಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ...” ಎಂಬ ವಚನದಲ್ಲಿ ವೈಕೆಯ ಡಾಂಭಿಕ ಭಕ್ತಿಯು ಬಯಲಾಗುತ್ತದೆ. “ಹೊಳ್ಳಿಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು ಹಸಿವು ಹೋಹುದೆ? ಅಂಗದ ಮೇಲೆ ಲಿಂಗ ಸ್ವಾಯತವಾದಜೇನು ಭಕ್ತನಾಗಬಲ್ಲನೇ? ಎಂದು ಪ್ರಶ್ನಿಸುವ ಅಲ್ಲಮನ ವಚನ ಆತ್ಮವಿಮರ್ಶೆಗೆ ಒಳಗೊಮಾಡುತ್ತದೆ. ‘ಭಕ್ತಿಯೆಂಬುದು ಗರಗಸ ಹೋಗುತ್ತಲೂ ಕೊಯ್ಯಿವುದು ಬರುತ್ತಲೂ ಕೊಯ್ಯಿವುದು’ ಎಂಬಲ್ಲಿ ಭಕ್ತಿಯ ಕಾರಣಕ್ಕೆ ಅರಿವಾಗುತ್ತದೆ. ಭಕ್ತಿಯೆಂಬುದು ಸಿದ್ಧಿಯ ಸಾಧನ. ಭವಿ ಭಕ್ತನಾಗಲು ಕರಿಣ ಪರಿಶ್ರಮವಡಬೇಕು.

ಅಲ್ಲದೆ, ಅನುಭಾವಿಯೂ ಆಗಬೇಕು. ಅಲ್ಲಮು ‘ಭಕ್ತಿಗೆ ಅನುಭಾವವೇ ಆಧಾರ’ಎನ್ನುತ್ತಾನೆ. ಭಕ್ತನಾಗಬೇಕೆಂಬುವವರ ಅರಿವಿನ ಕಣ್ಣ ತೆರೆಸುತ್ತಾರೆ.

ವಚನಕಾರರು ದೇವರನ್ನು ಪ್ರಶ್ನಿಸುವ ದ್ಯೇಯರ್ ತೋರಿದವರು. ದೇವರನ್ನು ಪ್ರಶ್ನಿಸಲು ಸಾಧ್ಯವಾಗಿದ್ದ ಅವರಲ್ಲಿನ ನಡೆ-ನುಡಿ ಏಕತ್ರಗೊಂಡ ನೈತಿಕ ಶಕ್ತಿಯ ಕಾರಣಕ್ಕೆ ಎಂಬುದನ್ನು ಮರೆಯಲಾಗದು. ಆಳದ ಪ್ರಮಾಣೀಕರೆ ಮತ್ತು ಪರಿಶುದ್ಧತೆ ಯಾರನ್ನಾದರೂ, ಎಂಥದನ್ನಾದರೂ ಪ್ರಶ್ನಿಸುವ ದ್ಯೇಯರ್ ನೀಡುತ್ತದೆ. ಈ ಹಿನ್ನೆಲೆಯಿಂದ ನೋಡಿದಾಗ ವಚನಕಾರರು ಮಹಾ ಬಂಡಾಯಗಾರರು.

‘ನಾ ದೇವನಲ್ಲದೆ ನಿ ದೇವನ
ನಿ ದೇವನಾದೆ ಎನ್ನನೇಕೆ ಸಲಹೆ ?
ಆರ್ಥದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ’

ಎಂದು ಪ್ರಶ್ನಿಸುವ ಅಲ್ಲಮನು ದೇವರ ಅಸ್ತಿತ್ವವನ್ನು ನಿರಾಕರಿಸದಿದ್ದರೂ ಅವನ ಮಹಿಮೆಯನ್ನು ಸಂದೇಹಿಸುತ್ತಾನೆ. ಈ ಮೂಲಕ ದೇವರ ಬಗೆಗಿನ ಪೂರ್ವಾಗ್ರಹವನ್ನು ಒಡೆದುಬಿಡುವ ಅಲ್ಲಮ ನೇರ ಬಂಡಾಯವನ್ನು ತೋರುತ್ತಾನೆ. ಆದ್ಯವಚನಕಾರ ದೇವರ ದಾಸಿಮಯ್ಯ ಹೇಳುವ

“ಒಡಲುಗೊಂಡವ ಹಸಿವ
ಒಡಲುಗೊಂಡವ ಹಸಿವ
ಒಡಲುಗೊಂಡವನೆಂದು ನೀನೆನ್ನು
ಜಡಿದೊಮ್ಮೆ ನುಡಿಯದಿರಾ
ನಿ ಎನ್ನುಂತೆ ಒಡಲುಗೊಂಡು ನೋಡು ರಾಮನಾಥ”

ಎಂಬ ಮಾತ್ರ ಮಾರ್ಮಿಕವಾಗಿದೆ. ಹೊಟ್ಟೆ ಇರುವವನು ಮಾತ್ರ ಹಸಿಯಬಲ್ಲ, ಹುಸಿಯನಾಡಬಲ್ಲ. ಒಡಲು ಒಳಗೊಂಡಿರುವ ಕಾರಣಕ್ಕೆ ಜಡಿದು ನುಡಿಯದೆ ನೀನೂ ನನ್ನುಂತೆ ಒಮ್ಮೆ ಒಡಲುಗೊಂಡು ನೋಡು ಆಗ ಹಸಿವಿನ ತೀವ್ರತೆ ತಿಳಿಯುತ್ತದೆ ಎಂದು ದೇವರನ್ನೇ ಪ್ರಶ್ನಿಸುವ ದ್ಯೇಯರ್ ದಾಸಿಮಯ್ಯನಾದು.

ಸಿದ್ಧಮಾದರಿಯನ್ನು ಒಡೆದುಹಾಕಿದ ವಚನಗಳ ರಚನೆ ಕನ್ನಡ ಸಾಹಿತ್ಯದಲ್ಲಿ ತೀರ ಭಿನ್ನವಾಗಿ ಕಾಳಿಸುತ್ತದೆ. ವಚನಕಾರರಿಗೆ ಬರೆಯುವುದು ಸ್ವಸಂತೋಷದ ಮಾರ್ಗವಾಗಿರಲಿಲ್ಲ. ತಮ್ಮನ್ನು ತಾವು ಶೋಧಿಸಿಕೊಳ್ಳುವುದು ಮತ್ತು

ತಮ್ಮ ಸುತ್ತಣ ಸಮಾಜದಲ್ಲಿನ ಅನ್ಯಾಯ ಅಸಮಾನತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ವಚನಗಳನ್ನು ಬರೆದರು. ತಾವು ಹೇಳಬಯಸುವ ವಿಚಾರಗಳನ್ನು ಅಶ್ವಿಂತ ಸರಳವಾಗಿ, ನೇರವಾಗಿ ಮನಮುಟ್ಟುವ ಹಾಗೇ ತಿಳಿಸಲು ಪ್ರಯತ್ನಿಸಿದ ಭಾಗವಾಗಿಯೇ ಈ ವಚನಗಳು ಕಾಣಿಸುತ್ತವೆ. ಆದರೆ ಅಂಶಿಕವಾಗಿ ವಚನಗಳಲ್ಲಿ ಸಾಹಿತ್ಯಕ ಅಂಶಗಳು ಕಂಡುಬಂದವು. ‘ವಚನ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ಶಬ್ದ ಸಂಭ್ರಮದಲ್ಲಿ ಹಿಂದುಗಾಳಿರು, ಮುಂದುಗಾಳಿರು ತಮ್ಮ ತಾವರಿಯರು’ ಎಂಬ ಮಾತನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ. ಭಾರತೀಯ ಕಾವ್ಯಮೀಮಾಂಸೆಯು ಸಂಸ್ಕೃತ ಮೀಮಾಂಸೆಯೇ ಆಗಿದೆ. ವಚನಗಳು ಮೀಮಾಂಸೆಪ್ರಣೀತ ಸಂಗತಿಗಳಿಂದ ಬಿಡಿಸಿಕೊಂಡ ಒಂದು ಸ್ವತಂತ್ರ ಸ್ವರೂಪದ ಅಭಿವೃತ್ತಿಯಾಗಿ ಹೊರಹೊಮ್ಮೆದ್ದು ವಿಶೇಷ. ಹೀಗೆ ರಾಚನಿಕತೆಯಲ್ಲಿಯೇ ಭಿನ್ನತೆ ಪಡೆದುಕೊಂಡು ವಚನಗಳು ತಮ್ಮದೇಯಾದ ಅಸ್ತಿತ್ವವನ್ನು ಅಸ್ತಿತ್ವವನ್ನು ಉಳಿಸಿಕೊಂಡಿರುವದನ್ನು ನೇನೆಯಬೇಕಾಗುತ್ತದೆ. ಸಾಹಿತ್ಯಕ ಉದ್ದೇಶ ಸೀಮಿತವಾದುದು. ಅದರಾಚಿಗೂ ವಚನಗಳು ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ. ಟಾಲ್‌ಸ್ವಾಯ್ “ಕಲೆ ಸಾಂಭ್ರಾನವಲ್ಲ, ಸಂತೋಷವಲ್ಲ; ಅದೊಂದು ಮಹತ್ವದ ವಿಷಯ” ಎಂಬ ಮಾತು ಇಲ್ಲಿ ಮುಖ್ಯವೆನಿಸುತ್ತದೆ.

“ಬಹುಕಾಲದಿಂದ ಶೇಖರಗೊಂಡ ಅನ್ಯಾಯಗಳು ಪರ್ಯಾಪ್ತ ಸ್ಥಿತಿಯನ್ನು ತಲುಪಿದಾಗ ಕ್ರಾಂತಿ ಹರಜುಗೊಂಡು ಸಿಡಿಯುತ್ತದೆ” ಎಂಬ ತತ್ತ್ವಜ್ಞಾನಿಯೊಬ್ಬನ ಮಾತು ಅಶ್ವಿಂತ ಅರ್ಥಮಾರ್ಜಣವಾಗಿದೆ. ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಅನ್ಯಾಯ, ಅಸಮಾನತೆ, ಮೂಡನಂಬಿಕೆ, ಜಾತಿಯತೆ, ಶೋಷಣೆ, ಲಿಂಗತಾರತಮ್ಯ, ವರ್ಗ-ವರ್ಣ ಸಂಘರ್ಷಗಳು ಇತ್ಯಾದಿ ಸಮಸ್ಯೆಗಳು ಶತತಮಾನಗಳಿಂದಲೂ ಸಮಾಜವನ್ನು ಬಾಧಿಸುತ್ತಿದ್ದವು. ಇವೆಲ್ಲಕ್ಕೂ ವಚನಕಾರರು ಉತ್ತರಕಂಡುಕೊಳ್ಳಲು ಮತ್ತು ಪರಿಹಾರದ ದಾರಿಯನ್ನು ಮಡುಕಲು ಪ್ರಯತ್ನಿಸಿದರು. ವಚನಗಳ ಮೂಲ ಆಶಯ ಸಾಹಿತ್ಯ ಸಾಧನೆಯಲ್ಲ, ಜೀವನಶೋಧನೆ ಎಂಬುದು ಇಲ್ಲಿ ಉಲ್ಲೇಖನಿಯಾಗಿದೆ.

“ಮನಷ್ಯ ಮನುಷ್ಯರ ನಡುವೆ ಕಲ್ಲಿನ ಕೋಟಿ ಕಟ್ಟುವ ಮಾನವೀಯ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆ ಬಂಡಾಯ ಸಾಹಿತ್ಯದ ಬೇಸ್ವಲುಬು” ಎಂಬ ಜಿ.ಎಸ್. ಶಿವರುದ್ರಪ್ರವರ್ತ ಮಾತಿನಂತೆ ವಚನಸಾಹಿತ್ಯವು ಉದ್ದಕ್ಕೂ

ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಷ್ಕಿತಿಯನ್ನು ಬದಲಾಯಿಸುವ ಉದ್ದೇಶದ ಸಾಕಾರಕ್ಕೆ ತುಡಿದಿದೆ. ಸರ್ಕಾರಿಗೂ ಲೇಜ್ ಬಯಸಿದ ಶರಣರ ಮಹತ್ವಕಾಂಕ್ಷೆ ದೊಡ್ಡದು. ಅವರ ಆಧ್ಯತ್ಮಿಕ ಮಾನವೀಯ ವರೋಲ್ಗಳನ್ನು ಒಳಗೊಂಡ ಸಮಸ್ಯಾಜದ ನಿರ್ವಾಣ. ವಚನಕಾರರ ಕಾಲವು ವಿನಾಶಾತ್ಮಕ ಮಾರ್ಗ ಮತ್ತು ಮನರ್ಸೈಷಿಯ ವಿಧಾಯಕ ಮಾರ್ಗ ಈ ಎರಡನ್ನೂ ಸಮನ್ವಯಗೊಳಿಸಿಕೊಂಡಿದೆ. ಹೀಗಾಗಿ ವಚನಸಾಹಿತ್ಯವು ಕಾವ್ಯವೂ ಕ್ರಿಯೆಯೂ ಕಲೆಯೂ ಕ್ರಾಂತಿಯೂ ಆಗಿದೆ.

ವಚನಕಾಲಫಟ್ಟವು ವಚನ ಚಳವಳಿ, ವಚನಕ್ರಾಂತಿ, ವಚನ ಆಂದೋಲನ ಎನಿಸಿಕೊಂಡಿದೆ. ಯಾವುದೇ ಕ್ರಾಂತಿಯ ಪರಮ ಗಂತವ್ಯವೆಂದರೆ ಸಮಷ್ಟಿಗೆ ವನದ ಉತ್ತಾನ. ಹೀಗಾಗಿ ವಚನಕಾರರ ಬಂಡಾಯ ವೈಯಕ್ತಿಕ ನೆಲೆ ಮತ್ತು ಸಾಮಾಜಿಕ ನೆಲೆಯನ್ನೂ ಒಳಗೊಂಡ ಕಾರಣಕ್ಕೆ ಸಮಾಜದ ಸವಾರಂಗೀಣ ಬೆಳವಣಿಗೆಯನ್ನು ಅದು ಕನಸಿತು. ಬಂಡಾಯದ ಮೂಲಧೋರಣೆಯೂ ಕೊಡ್ಡಾ ಮಾನವೀಯ ಜೀವಪರ ಕಾಳಜಿಯ ವೃವಢಿಯನ್ನು ರೂಪಿಸುವುದೇ ಆಗಿದೆ. ಹೀಗಾಗಿ ವಚನ ಸಾಹಿತ್ಯವು ಆಳದಲ್ಲಿ ಬಂಡಾಯ ಮನೋಧರ್ಮವನ್ನು ಜೀವಿಸುತ್ತೇ ಬಂದಿದೆ ಎಂಬುದು ಮಾತ್ರ ಸತ್ಯ.

ಅಕರ ಕೃತಿಗಳು :

1. ಬಂಡಾಯ-ದಲಿತ ಸಾಹಿತ್ಯ (2021), ಡಾ. ಮರುಷೋತ್ತಮ ಬಿಳಿಮಲೆ, ಕನಾರಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
2. ವಚನ ಕರ್ಮಟ (2012), ಸಂ: ಕೆ.ಮರುಳಿಸಿದ್ದಪ್ಪ, ಕ.ರಂ. ನಾಗರಾಜ, ಸಪ್ಪ ಬುಕ್ ಹೌಸ್, ಬೆಂಗಳೂರು.
3. ವಚನ ಸ್ವರೂಪ ಒಂದು ವಿವೇಚನೆ (2011), ಡಾ. ಪಿ.ವಿ. ನಾರಾಯಣ, ವಸಂತ ಎಂಟರಪ್ರೈಸ್‌ಸ್‌, ಬೆಂಗಳೂರು.
4. ವಚನ ಸಾಹಿತ್ಯ ಮೀಮಾಂಸ (2007), ಡಾ. ಏರಣ್ಣ ದಂಡೆ, ಬಸವ ಪ್ರಕಾಶನ.
5. ವಚನ ಸಾಹಿತ್ಯ: ವೈಚಾರಿಕ ಆಧ್ಯಯನ (2004), ಡಾ. ತಿಪ್ಪೇರುದ್ರಸ್ಥಾಮಿ, ಪ್ರಸಾರಾಂಗ ಕನಾರಾಟಕ ವಿಶ್ವವಿದ್ಯಾಲಯ, ಧಾರವಾಡ.